

GOVERNMENT VOCATIONAL HIGHER SECONDARY SCHOOL

MULLERIA

FLYING KITES



EDITORIAL BOARD

Cheif Editor :	Padma H Headmistress
Staff Editor :	Radhakrishna .M (Staff Secretary)
	Raghavendra .K (Sr.Asst)
	Praseetha C KITE Mistress
Student Editor :	Akash C

Members

ASHWITHA	VISHAK
THANUSHREE	DHANUSH
HEMANTH	ARCHANA
PRAJNA	SRIKANTH
MANJUSHREE	JEEVAN
SUMITHA	SHARATH RAI
DURGAPRASAD	ADITHYAN
SRISTI S RAO	VISMAYA
PRAJITHTHEERTHA	SUHASCHANDRA
NISHA	YATHEESHA
DEEKSHITHA	PRACHETHA
PRAJNA	UNNIKRISHNAN
	RAKSHITH R
	VAISHNAV

ಅನುಕ್ರಮಣಿಕೆ

ಕ್ರೀಡಾ ಕ್ಲಿಪ್	4
ಬಾರೋ ಮಳೆರಾಯ	6
ಒಗಟುಗಳು	7
ಪಕ್ಷಿಗಳ ರಾಜನ ಆಯ್ಕೆ	8
ನೆನೆಪಿನ ಗೆಳತಿ	9
ಮುದ್ದು ಕಂದ	10
ಜನಪ್ರಿಯ ಒಗಟುಗಳು	11
ಪಂಡಿತ್ ಜವಹಾರ್ ಲಾಲ್ ನೆಹರು	13
ಗಾದೆಗಳು	14
ದಸರಾ	15
ವೇಣುಗೋಪಾಲ ಕಾಸರಗೋಡು	18
ಗಾದೆಗಳು	19
ಕಂದನ ನಗು	20
ಭಾರತದ ಪ್ರಜೆಗಳು	21
ಮಕ್ಕಳು	22
ನನ್ನ ಕೃಷಿ	23
ಕಡಿಯ ಬೇಡವೋ ಮರವ	24
ಗೆಳತಿ	25
ನಾನೊಂದು ಹಕ್ಕಿಯಾಗಿದ್ದರೆ	26
ಸಂಜೆ	27
ಮಕ್ಕಳು	28
ಚಿಣ್ಣೆರು	29
ಮಕ್ಕಳೇ ಮನೆಗೆ ಮಾಣಿಕ	30
ಪ್ರಕೃತಿ	31
ಕುವೆಂಪು	32
ಗಾದೆಗಳು	33
ದೇಶ ಪ್ರೇಮ	34

ಕ್ರೀಡಾ ಕ್ರಿಜ್

೧) 2005 ರಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾದವರು ಯಾರು?
=ಗ್ರೇಗ್ ಚಾಪೆಲ್

೨) ಅಲಾನ್ ಬಾರ್ಡನ್ ಯಾವ ಕ್ರೀಡೆಗೆ ಪ್ರಸಿದ್ಧಿ?
=ಕ್ರಿಕೆಟ್

೩) 1932 ರ ಚಳಿಗಾಲದ ಒಲಿಂಪಿಕ್ ಪಂದ್ಯಗಳು ಎಲ್ಲಿ ನಡೆದವು?
= ಲೇಕ್ ಪ್ಲಾಸಿಡ್, ನ್ಯೂಯಾರ್ಕ್

೪) 32 ನೇ ರಾಷ್ಟ್ರೀಯ ಕ್ರೀಡಾಕೂಟಗಳು ಎಲ್ಲಿ ನಡೆದವು?
=ಆಂಧ್ರಪ್ರದೇಶ

೫) ಮಹೇಶ್ ಭೂಪತಿ ಯಾವ ಕ್ರೀಡೆಗೆ ಪ್ರಸಿದ್ಧಿ?
=ಟೆನಿಸ್

೬) ಜಸ್ವಾಲ್ ರಾಣಾ ಯಾವ ಕ್ರೀಡೆಗೆ ಪ್ರಸಿದ್ಧಿ?
=ಶೂಟಿಂಗ್

೭) 1936 ಚಳಿಗಾಲದ ಒಲಿಂಪಿಕ್ ಪಂದ್ಯಗಳು ಎಲ್ಲಿ ನಡೆಯಿತು?
= ಗಾರ್ಮಿಸ್ಟ್-ಪ್ಯಾರಿಸ್ ಕಿರ್ಚೆನ್

೮) 1972 ರ ಮ್ಯೂನಿಚ್ ಒಲಿಂಪಿಕ್ಸ್ ಲ್ಲಿ ನಡೆದ ದುರಂತ ಯಾವುದು?
=11 ಇಸ್ರೇಲಿ ಅಥ್ಲೀಟ್ ಗಳನ್ನು ಉಗ್ರರು ಕೊಂದರು

೯) ಕರ್ನಾಟಕ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿಯಾಗಿ 2005 ರಲ್ಲಿ ಆಯ್ಕೆಯಾದವರು ಯಾರು?
=ಬಿಜೇಶ ಪಾಟೀಲ್

೧೦) ಬಿಕನೀರ್ ನ ರಾಜಕುಮಾರಿ ರಾಜಶ್ರೀ ಯಾವ ಕ್ರೀಡೆಯಲ್ಲಿ ಖ್ಯಾತರು?
=ರೈಫಲ್ ಶೂಟಿಂಗ್

೧೧) 8 ನೇ ದಕ್ಷಿಣ ಏಷ್ಯಾ ಫೆಡರೇಷನ್-(SAF)ಕ್ರೀಡಾಕೂಟಗಳು ಯಾವ ದೇಶದಲ್ಲಿ ನಡೆದವು?
=ಕರ್ಮಡು, ನೇಪಾಳ

೧೨) ಕಾಮನ್ ವೆಲ್ತ್ ಕ್ರೀಡಾ ಮಂಡಳಿ ಯಾವ ವರ್ಷದಲ್ಲಿ ಅಸ್ತಿತ್ವಕ್ಕೆ ಬಂದಿತು?
=1932

೧೩) ಜಗತ್ತಿನ ಅತ್ಯಂತ ಹಳೆಯ ಪೋಲೊ ಕ್ಲಬ್ ಎಲ್ಲಿದೆ?
=ಕಾಚಾರ್

೧೪) ಕಿರಿಯರ ಖೋ-ಖೋ ಆಟದಲ್ಲಿ ಒಂದು ಟರ್ನ್ ನ ಕಾಲಾವಧಿ ಎಷ್ಟು?

=7 ನಿಮಿಷ

೧೫) ಆಸ್ಟ್ರೇಲಿಯಾ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು?

=ಕ್ರಿಕೆಟ್

೧೬) ಅಂತರಾಷ್ಟ್ರೀಯ ಖ್ಯಾತಿಯ ಭಾರತೀಯ ಚೆಸ್ ಆಟಗಾರ ಯಾರು?

=ವಿಶ್ವನಾಥನ್ ಆನಂದ್

೧೭) 1998 ಬ್ಯಾಂಕಾಕ್ ಏಶಿಯನ್ ಕ್ರೀಡಾಕೂಟದಲ್ಲಿ ಭಾರತ ಒಟ್ಟು ಎಷ್ಟು ಪದಕಗಳನ್ನು ಪಡೆಯಿತು?

=35

೧೮) ಕಬ್ಬಡ್ಡಿ ಆಟದಲ್ಲಿ ಅತ್ಯುತ್ತಮ ಸಾಧನೆ ಮಾಡಿ ತಂಡದ ನಾಯಕನಾಗಿ 2002 ರ ಏಷ್ಯಾಡ್ ನಲ್ಲಿ ಸ್ವರ್ಣಪದಕ ಗಳಿಸಿಕೊಟ್ಟ ಬಿ.ಸಿ.ರಮೇಶ್ ಗೆ ಭಾರತ ಸರ್ಕಾರ ಯಾವ ಪ್ರಶಸ್ತಿ ನೀಡಿ ಸನ್ಮಾನಿಸಿತು?

=ಅರ್ಜುನ ಪ್ರಶಸ್ತಿ

೧೯) ಕಬ್ಬಡ್ಡಿ ಆಟದ ಮಧ್ಯಂತರ ವಿರಾಮದ ಸಮಯ ಎಷ್ಟು?

=5 ನಿಮಿಷ

೨೦) 1990 ರ ಒಲಿಂಪಿಕ್ ಕ್ರೀಡೆಗಳು ಎಲ್ಲಿ ನಡೆದವು?

=ಪ್ಯಾರಿಸ್

೨೧) ಕ್ರಿ.ಶ.1894 ರಲ್ಲಿ ಪುನರುತ್ಥಾನಗೊಂಡ ಒಲಿಂಪಿಕ್ ಕ್ರೀಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು?

=ಅಥೆನ್ಸ್

ರೇಶ್ಮಾ . ಎಂ.ಆರ್

೯.ಎ.ತರಗತಿ

ಬಾರೋ ಮಳೆರಾಯ

ಬಾರೋಈ ಮಣ್ಣಿಗೆ ಮಳೆರಾಯ
ತಾರೋ ನೀ ಸಂಪದ ಸೌಭಾಗ್ಯ
ತಾರೋ ನೀ ಸಂಪದ ಸೌಭಾಗ್ಯ
ಗುಡುಗಿನ ಕುದುರೆ ಏರಿ
ಬಿರುಗಾಳಿ ಬೇನ್ನನ್ನೇರಿ
ಮಿಂಚಿನ ಕಡುಗದ ಸರದಾರ
ಮಿಂಚಿನ ಕಡುಗದ ಸರದಾರ
ಕಾರ್ಮೋಡ ಬೆಳ್ಳಿ ಮೋಡ
ಮಳೆ ಮೋಡ ಮಿಂಚಿನೋಡ
ಸ್ವಾತಿಯ ಮುತ್ತಿನೋಡ ಬಲು ಚಂದ
ಸ್ವಾತಿಯ ಮುತ್ತಿನೋಡ ಬಲು ಚಂದ
ತೆಂಗಿನ ತೋಟವ ಚಂದ
ಮಾವಿನ ಮರಗಳೆ ಅಂದ
ಕಂಗಿನ ಹೂವಿನ ಗಂಧ ನಿನ್ನಿಂದ
ಕಂಗಿನ ಹೂವಿನ ಗಂಧ ನಿನ್ನಿಂದ
ನೆಲಕೆಲ್ಲ ಹಸುರನ್ನಿರಿಸು
ಗಿಡಕೆಲ್ಲೆ ಹೂಗಳ ಮುಡಿಸು
ಹೊರಕೆಲ್ಲ ನೀಕೊಂಡು ಮಳೆರಾಯ
ಹೊರಕೆಲ್ಲ ನೀಕೊಂಡು ಮಳೆರಾಯ



ಒಗಟುಗಳು

೧) ಅಕ್ಕ ತಂಗಿಯರೀಗೆ ಒಂದೇ ತಣಿಗೇಲಿ ಊಟ

=ಒಲೆ ಹೋಗೋಲೆ

೨) ಅಕ್ಕಕ್ಕಾ ಸಿವನ್ ನೋಡೆ

ಸಿವನ ಸುತ್ತ ಪತ್ರ ನೋಡೆ

ಸವನ ಒಳ್ಳೆ ಗಂಗೆ ನೋಡೆ

ಮಸಣದ ಬೂದಿ ಮೈಮ್ಯಾಗ್ ನೋಡೆ

ಕುಂತ ಭಂಗಿ ತಪಸ್ಸು ನೋಡೆ

=ಬೂದು ಕುಂಬಳಕಾಯಿ

೩) ಅಕ್ಕ ಅತ್ತರೇನೆ ಅಣಿ ಮುತ್ತು

=ಕಪ್ಪೆ ಚಿಪ್ಪಿನ ಮುತ್ತು

೪) ಅಕ್ಕನ ಹೊಲದ್ಯಾಗೆ ಅಷ್ಟಷ್ಟು ದಪ್ಪದ ಗೊದ್ದಗಳು

=ಅಕ್ಷರ

೫) ಅಕ್ಕಪಕ್ಕದ ಅಂಗಳದೋರು ಒಟ್ಟಿಗೆ ನೀರು ಹನಿಸ್ತಾವೆ

=ಕಣ್ಣೀರು

೬) ಅಕ್ಕಯ್ಯೆ ಅಂತ

ಹತ್ರ ಕುಂತು ಮುಟ್ಟಿದೆ

ಅಯ್ಯಯ್ಯಾ ಅಂತ

ಪೇರಿ ಕೀಳ್ತಾರೆ

=ಚುರುಚುರಿಕೆ ಸೊಪ್ಪು

೭) ಅಕ್ಕ ಪಕ್ಕದ ಹೆಂಗಳು ಮನೆ ಬಾಗ್ಲಿಗೆ ನಿಲ್ತಾರೆ

=ಸಿಂಬಳ

ಅಕ್ಷಿತ.ಸಿ.ಎಸ್

೯.ಎ.ತರಗತಿ

ಪಕ್ಷಿಗಳ ರಾಜನ ಆಯ್ಕೆ

ಹಲವಾರು ವರ್ಷಗಳ ಹಿಂದೆ ಪಕ್ಷಿಗಳೆಲ್ಲಾ ರಾಜನ ಆಯ್ಕೆಗಾಗಿ ಸಭೆಯನ್ನು ಕರೆದವು. ಪಾರಿವಾಳಗಳು, ಕೋಗಿಲೆಗಳು, ಕವುಜುಗ ಹಕ್ಕಿಗಳು, ಗಿಳಿಗಳು, ಹಂಸ ಪಕ್ಷಿಗಳು, ಕೊಕ್ಕರೆಗಳು, ನವಿಲುಗಳು, ಗೂಬೆಗಳು ಮತ್ತು ಹಲವಾರು ಪಕ್ಷಿಗಳೆಲ್ಲಾ ಹಾಜರಿದ್ದವು. ನವಿಲು "ನಮ್ಮೆಲ್ಲರ ರಾಜ ಗರುಡ" ಎಂದು ಹೇಳಿತು. "ಆದರೆ ಅದು ಯಾವಾಗಲೂ ಮಹಾ ವಿಷ್ಣುವಿನಲ್ಲೇ ಧ್ಯಾನಮಗ್ನನಾಗಿದ್ದು ನಮ್ಮನ್ನು ಅಲಕ್ಷಿಸುತ್ತದೆ. ಆದ್ದರಿಂದ ನಾವು ಹೊಸ ರಾಜನನ್ನು ಈಗಲೇ ಆಯ್ಕೆ ಮಾಡೋಣ!" ಎಂದು ಕೋಗಿಲೆ ಹೇಳಿತು. "ಹೌದು, ನಮ್ಮ ಜೊತೆಯಲ್ಲೇ ಚಿರಕಾಲವಿದ್ದು, ರಕ್ಷಣೆಯನ್ನು ಮಾಡುತ್ತಾ ನಮ್ಮೆನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತ ದಕ್ಷನಾಗಿ ಇರುವಂತಹ ರಾಜನಾಗಿರಬೇಕು!" ಬೇರೆಲ್ಲ ಪಕ್ಷಿಗಳು ಒಪ್ಪಿಕೊಂಡವು. ಹೀಗೆ ಅವು ತಮ್ಮ ಸುತ್ತ ಮುತ್ತೆಲ್ಲಾ ಎಚ್ಚರಿಕೆಯಿಂದ ನೋಡಿದವು. "ನಮಗೆಲ್ಲ ರಾಜ ಗೂಬೆಯಾಗಲಿ ಬನ್ನಿ! ನಾವು ಗಳೆಲ್ಲಾ ಸೇರಿ ಪಟ್ಟಾಭಿಷೇಕಕ್ಕೆ ಬೇಕಾದ ಸಾಮಾನುಗಳನ್ನು ಕೊಡಿಕೊಡೋಣ ! ಎಂದು ಎಲ್ಲವೂ ಹಾರಿ ಹೋದವು . ಗೂಬೆಯ ಪಟ್ಟಾಭಿಷೇಕಕ್ಕೆ ಸಿದ್ಧತೆಗಳು ನಡೆದವು. ನೂರೆಂಟು ಬೇರುಗಳಿಂದ ಹಾರವನ್ನು ಮಾಡಲಾಯಿತು . ಹುಲಿಯ ಚರ್ಮವನ್ನು ಮುಂದೆ ಹರಡಿ ಸಿಂಹಾಸನವು ಅಲಂಕೃತವಾಗಿತ್ತು. ಭೂಮಿ, ಪರ್ವತಗಳು ಮತ್ತು ಸಮುದ್ರಗಳನ್ನು ಬರೆದಿರುವ ಬಿಂದು ಬಿಡುಗಡೆಯ ಭೂಪಟ ನೆಲದ ಮೇಲೆ ಬರೆದಿತ್ತು. ಅದೇ ಹೊತ್ತಿನಲ್ಲಿ ಕಾಗೆಯು ಅಲ್ಲಿಗೆ ಬಂದಿತು. ಅದು ಕುತೂಹಲದಿಂದ "ಈ ಎಲ್ಲಾ ತಯಾರಿಯ ಅರ್ಥವೇನು?" ಎಂದು ಕೇಳಿತು. "ನಾವೆಲ್ಲರೂ ಗೂಬೆಯನ್ನು ನಮ್ಮ ಹೊಸ ರಾಜನನ್ನಾಗಿ ಆಯ್ಕೆ ಮಾಡಿ ಪಟ್ಟಾಭಿಷೇಕ ಮಾಡುತ್ತಿದ್ದೇವೆ" ಎಂದು ಪಕ್ಷಿಗಳೆಲ್ಲ ಉತ್ತರಿಸಿದವು. ಕಾಗೆಯು ನಗುತ್ತಾ "ಎಂತಹ ಮೂರ್ಖರು ನೀವು! ಇನ್ನೂ ಹಲವಾರು ಪ್ರಖ್ಯಾತ ಪಕ್ಷಿಗಳಿದ್ದರೂ ಹೇಗೆ ಕೇವಲ ಗೂಬೆಯನ್ನು ನಿಮ್ಮ ರಾಜನನ್ನಾಗಿ ಆಯ್ಕೆ ಮಾಡಿದ್ದೀರಿ? ಗರುಡ ನಿಮ್ಮೆಲ್ಲರ ರಾಜ . ತನ್ನ ನಾಮದಿಂದಲೇ ದೊಡ್ಡ ಪ್ರಾಣಿಗಳನ್ನು ಹೆದರಿಸುವ ಪಕ್ಷಿಯಾಗಿದೆ ಗರುಡ" ಎಂದಿತು.

ವಿದ್ಯಾಕೆ
೯.ಎ.ತರಗತಿ



ನೆನಪಿನ ಗೆಳತಿ

ಸವಿ ಸವಿ ನೆನಪು ಸಾವಿರ ನೆನಪು
ಮರೆಯದ ನೆನಪು
ನೆನಪಿನಲ್ಲಿ ನಾ ನೆನಾಪಾಗಿರುವೆ ಸದಾ
ನೆನಪಿನಲ್ಲೊಂದು ನೆನಪಿ ನನ್ನ ನೆನಪು
ನಿನ್ನ ನೆನಪಿನ ದಾರಿಯಲ್ಲಿ ನನ್ನ ನೆನಪಿನ ಹಾದಿಯಲ್ಲಿ
ನೆನಪಾಗಿ ಇರುವೆ ನನ್ನ ನೆನಪಿನಲ್ಲಿ
ಖುಷಿಯ ನೆನಪಿನಲ್ಲಿ ಧುಮುಕಿತ್ತು ಕರಾಳ ನೆನಪುಗಳು
ನಿನ್ನ ನಂಬಿಕೆಯ ನೆನಪು ನನ್ನ ನೆನಪಿನಲ್ಲಿಯೇ ನೆನಪಾಯಿತು
ನಿನ್ನ ಸ್ನೇಹದ ನೆನಪು ನನ್ನ ನೋವಿನ ನೆನಪು ಅದು
ಯಾರೋ ಹೇಳಿದ ಮಾತು ಕೇಳಿ ಮರೆತೆ ನೀ
ನೆನಪಿನಲ್ಲಿ ನಾ ನೆನಪಾಗಿರುವೆ ಸದಾ
ನೆನಪಿನಲ್ಲೊಂದು ನೆನಪಿ ನನ್ನ ನೆನಪು

ವೈಷ್ಣವಿ.ಎಂ
೧೦.ಎ.ತರಗತಿ

ಮುಧ್ರು ಕಂದ

ಮಕ್ಕಳಿದ್ದರೆ ಅದುವೇ ಸ್ವರ್ಗ
ತರಿಸುವರು ಅವರು ಮನದಲ್ಲಿ ಸಂತಸ
ತೊಡಲು ನುಡಿಗಳ ಕೇಳಲು ಚಂದ
ಎದ್ದು ಬಿದ್ದು ನಡೆಯುವುದು ನೋಡಲು ಅಂದ
ತೊಟ್ಟಿಲು ತೂಗಲು ಕಿಲ ಕಿಲ ನಗಲು
ನೋಡಲು ನಮಗೆ ಮನದಿ ಋಷಿಯು
ಜೋ ಜೋ ಲಾಲಿ ಹಾಡಲು ನಾನು
ನಿದ್ದೆಗೆ ಜಾರುವೆ ನಗುತ ನೀನು
ನಿನ್ನಯ ಆ ಮುದ್ದಿನ ಮುಖವ
ನೆನೆಯುವೆ ಪ್ರತಿ ನಿಮಿಷವು ನಾನು
ನಿನ್ನಯ ಆ ಮುದ್ದಿನ ನಗುವು
ತರಿಸುತೇ ಎಲ್ಲರ ಮನದಿ ನಲಿವು



ಸುಜ್ಞ.ವೈ
೧೦.ಎ.ತರಗತಿ

ಜನಪ್ರಿಯ ಒಗಟುಗಳು

೧) ಹಗಲೆಲ್ಲ ಮಾಯ,ರಾತ್ರಿಯೆಲ್ಲ ಪ್ರತ್ಯಕ್ಷ

= ನಕ್ಷತ್ರ

೨ ಹೆಕ್ಕಿ ತಿನ್ನುವವನಿಗೆ ಕೆಂಪು ಪುಕ್ಕ

=ಕೋಳಿ

೩) ನಾ ಒಂದು ಮರಿ ಹಾಕ್ಲೆ,ಮರಿಯೊಂದು ಮರಿ ಹಾಕ್ತು

=ಮೊಟ್ಟೆ

೪) ಸುಟ್ಟ ಹೆಣ ಮತ್ತೆ ಸುಡ್ತಾರ

=ಇದ್ದಿಲು

೫) ಒಂದು ಕೋಣೆ ತುಂಬಾ ಕಟ್ಟಿಗೆ ರಾಶಿ

=ಬೆಂಕಿ ಪೊಟ್ಟಣ

೬) ನಾಡಲೆಯ ಮೆಲ್ಲವಳ ಕೂಡೆ ಬಯಸುತ ಹೋಗೆ ಕೂಡೆಗೋಡ

ಸೀರೆ,ಮೊಲೆಗಟ್ಟಿ ನಾಯಕಿಯ ಕೊಡೆಯಾಡೆಂದ ಸರ್ವಜ್ಞ

=ಆಡು ಮೇಕೆ

೭) ಮಳೆಯಿಲ್ಲದ ಬೆಳೆ

=ಬೀಗೆ

೮) ಹುಲಿಯ ಚಿಕ್ಕಮ್ಮ ಇಲಿಯ ಮುಕ್ಕಮ್ಮ

=ಬೆಕ್ಕು

೯) ಗೂಡಿನಲ್ಲಿನ ಪಕ್ಷಿ ನಾಡೆಲ್ಲಾ ನೋಡುವುದು

=ಕಣ್ಣು

೧೦) ಕಾಸಿನ ಕಾಸೀಂಗೆ ಬಾಲದಲ್ಲಿ ಕಡಿವಾಣ

=ಸೂಜಿ

೧೧) ನೋಡಿದರೆ ಕಲ್ಲು,ನೀರು ಹಾಕಿದರೆ ಮಣ್ಣು

=ಸುಣ್ಣು

೧೨) ಮದುಮಕ್ಕಳಿಗೆ ದಂತದ ಕುಲಾವಿ

=ಉಗುರು

೧೩) ಸಾವಿರ ಮಕ್ಕಳಿಗೆ ಒಂದೇ ಉಡದಾರ

=ಕಸಬರಿಗೆ

೧೪) ಬಂಗಾರದ ದೇವಾಲಯದಲ್ಲಿ ಬೆಳ್ಳಿಯ ದೇವರು

=ಬಾಳೆಹಣ್ಣು

- ೧೫) ಹಸಿರು ಬಟ್ಟೆಯಲ್ಲಿ ಅವಲಕ್ಕಿ
=ಸೌತೆಕಾಯಿ
- ೧೬) ಬಂಗಾರದ ಗುಬ್ಬಿ ಬಾಲದಲ್ಲಿ ನೀರು ಕುಡಿಯುವುದು
=ದೀಪ
- ೧೭) ಸಣ್ಣ ಸರೋವರ,ಸರೋವರದಾಗ ಗಿಳಿ ಕುಂತ್ಯತಿ
=ದೀಪ
- ೧೮) ಬಂಗಾರದ ಗಿಣಿ ಬಾಗಿಲು ಕಾಯುತ್ತೆ
=ಬೀಗದ ಕೈ
- ೧೯) ಮಣ್ಣು ಆಗಿದೆ ಕಲ್ಲು ಸಿಕ್ಕಿತು,ಬೆಳ್ಳಿ ಒಡವೆ ನೀರು ಸಿಕ್ಕಿತು
=ತೆಂಗಿನಕಾಯಿ
- ೨೦) ಗಡ್ಡದಂತ ಸ್ವಾಮಿ ಹಬ್ಬ ಹಬ್ಬಕ್ಕೆ ಬರ್ತಾನೆ
=ಸುಳಿದ ತೆಂಗಿನ ಕಾಯಿ
- ೨೧) ಗುಡ್ಡದಾಗ ಗುಡಾರ ಹಾಕಿದ್ರ ಒಣಗಲೊಲ್ಲದು
=ನಾಲಿಗೆ
- ೨೨ ವಜ್ರದಂತ ಎಮ್ಮೆ ಹೆಜ್ಜೆ ಮೂಡಿಸಿದಂಗ ಹೋಗುತ್ತೆ
=ದೋಣಿ
- ೨೩ ಉದ್ದದ ಗಿಡಕ್ಕೆ ನೆರಲಿಲ್ಲ
=ದಾರಿ
- ೨೪ ಪ್ರತಿ ಮನೆಯಲ್ಲು ಕೆಂಪು ಹುಡುಗಿ
=ಬೆಂಕಿ
- ೨೫ ಉದ್ದದ ಹಕ್ಕಿ ನೂರಾರು ಮಕ್ಕಳು
=ಜೋಳದ ತೆನೆ
- ೨೬ ತೋಟದಲ್ಲಿ ಹಾವು ನೇತಾಡುತ್ತಿರುತ್ತದೆ ಏನದು
=ಪಡುವಲ ಕಾಯಿ
- ೨೭) ತನ್ನನ್ನು ತಾನೇ ಕಾಣಲಾರ
=ಕಣ್ಣು
- ೨೮) ಚಿಕ್ಕ ಮಕ್ಕಳಿಗೆ ಮೈ ತುಂಬಾ ಬಿಳಿ ಬಟ್ಟೆ
=ಬೆಳ್ಳುಳ್ಳಿ
- ೨೯) ಉಂಡೆ ಒಡೆದ್ರೆ ಮನೆ ತುಂಬಾ ಚಿಕ್ಕ ಮಕ್ಕಳು
=ಬೆಳ್ಳುಳ್ಳಿ
- ೩೦) ಮಗುವಿನ ಮನೆಗೆ ಬಾಗಿಲು ಇಲ್ಲ
ದಾಳಿಂಬೆ

ರೇಶ್ಮಾ.ಎಂ.ಆರ್

ಪಂಡಿತ್ ಜವಹಾರ್ ಲಾಲ್ ನೆಹರು

ನೆಹರು ಬ್ರಿಟಿಷ್ ಭಾರತದ ಅಲಹಬಾದಿನಲ್ಲಿ ೧೪ ನವೆಂಬರ್ ೧೮೮೯ರಂದು ಜನಿಸಿದರು. ಅವರ ತಂದೆ ಮೋತಿಲಾಲ್ ನೆಹರು, ಕಾಶ್ಮೀರಿ ಪಂಡಿತ್ ಸಮುದಾಯಕ್ಕೆ ಸೇರಿದ ಸ್ವನರ್ಮಿತ ಶ್ರೀ ನಕೀಲರು. ೧೯೧೯ ಮತ್ತು ೧೯೨೮ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದರು. ಅವರ ತಾಯಿ ಸ್ವರೂಪಣಿಧುಸು. ಲಾಹೋರಿನಲ್ಲಿ ನೆಲೆಗೊಂಡಿದ್ದ ಪ್ರಸಿದ್ಧ ಕಾಶ್ಮೀರಿ ಬ್ರಾಹ್ಮಣ ಕುಟುಂಬದಿಂದ ಬಂದವರು ಮೋತಿಲಾಲ್ ಅವರ ಎರಡನೆಯ ಪತ್ನಿಯಾಗಿದ್ದಾರೆ ನೆಹರು ಇವರ ಮೂವರು ಮಕ್ಕಳಲ್ಲಿ ಹಿರಿಯರಾಗಿದ್ದರು. ಉಳಿದ ಇಬ್ಬರು ಬಾಳಕಿಯರು.



ಒಬ್ಬ ಸ್ವಾತಂತ್ರ ಹೋರಾಟಗಾರರು ಭಾರತದ ಮೊದಲ ಪ್ರಧಾನಿ ಮತ್ತು ಭಾರತದ ಸ್ವಾತಂತ್ರ ಮೊದಲ ಮತ್ತು ನಂತರದ ರಾಜಕೀಯದಲ್ಲಿ ಕೇಂದ್ರ ವ್ಯಕ್ತಿ. ಅವರು ಮಹಾತ್ಮಗಾಂಧಿಯವರ ಮಾರ್ಗದರ್ಶನದಡಿಯಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಒಬ್ಬ ಶ್ರೇಷ್ಠ ನಾಯಕನಾಗಿ ಹೊರಹೊಮ್ಮಿದರು.

-ಫಾತಿಮತ್ ರೈಹಾನ ಇ.ಕೆ

ಗಾದೆಗಳು

- ೧) ಅತಿಯಾಸೆ ಗತಿ ಕೇಡು
- ೨) ಇಲಿ ಹೋಯ್ದೊಂದ್ರೆ, ಹುಲಿ ಹೋಯ್ದೊಂದ್ರಂತೆ
- ೩) ಇರುಳು ಕಂಡ ಬಾವೀಲಿ ಹಗಲು ಬಿದ್ದಂತೆ
- ೪) ಇದ್ದವರು ಮೂವರಲ್ಲಿ ಕದ್ದವರು ಯಾರು
- ೫) ಉಪ್ಪು ತಿಂದವನು ನೀರು ಕುಡಿಯಲೇಬೇಕು
- ೬) ಆಚಾರವೇ ಸ್ವರ್ಗ, ಅನಾಚಾರವೇ ನರಕ
- ೭) ಉಂಟುಮಾಡಿದ ದೇವರು ಊಟ ಕೊಡಲಾರನೇ
- ೮) ಎಲ್ಲರ ಮನೆ ದೊಸೆ ತೂತಾದರೆ, ನಮ್ಮ ಮನೆ ಕಾವಲಿಯೇ ತೂತು
- ೯) ಎತ್ತು ಏರಿಗಳೇತಂದ್ರೆ, ಕೋಣ ನೀರ್ಗೆಳೇತು
- ೧೦) ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗೆ ಬರೆ ಹಾಕ್ದಂತೆ

ಪೂಜಶ್ರೀ ಎ
೯ಎ ತರಗತಿ

ದಸರಾ

ದಸರಾ ದಸರಾಹೆಮ್ಮೆಯ ದಸರಾ
ರಾಜರ ಕಾಲದ ನೆನಪಿನ ದಸರಾ
ಚಾಮುಂಡೇಶ್ವರಿ ಮಹಿಮೆಯ ದಸರಾ
ಕನ್ನಡ ನಾಡಿನ ಹಬ್ಬವು ದಸರಾ
ಕನ್ನಡ ಮಕ್ಕಳ ಪ್ರೀತಿಯ ದಸರಾ
ಗಜಪಡೆ ಬಲವನು ತೋರಿಪ ದಸರಾ
ನಾಡಿನ ಸಂಸ್ಕೃತಿ ಸಂಗಮ ದಸರಾ
ನೋವನು ಮೆರೆಸುತ ನಲಿಸುವ ದಸರಾ
ಬಾಳಲಿ ಭರವಸೆ ತುಂಬುವ ದಸರಾಶ
ಶಂಭುತನವ ಒದ್ದೋಡಿಪ ದಸರಾ
ಮಹಿಷಾಲಸ್ಯನ ಕೊಡುಹುವ ದಸರಾ
ಸಂಕುಚಿತ ಮನ ಬೆಳಗಿಪ ದಸರಾ
ಅಂಕೆಯಿರದ ಮದ ಮುರಿಯುವ ದಸರಾ
ಮಾತೆಯ ಕರುಣೆಯ ನೆನಪಿಪ ದಸರಾ
ನೀತಿಯ ವಿಜಯವ ಸಾರುವ ದಸರಾ
ವೇಷಗಳಾಟವು ತುಂಬಿದ ದಸರಾ
ದ್ವೇಷಕೆ ನಾಶವ ತಂದಿಹ ದಸರಾ
ಮಾಸದ ಸೊಬಗಿನ ಖ್ಯಾತಿಯ ದಸರಾ

ಇತಿ

ನಿತ್ಯೇಶ ಎಸ್

ತರೆದಿಟ್ಟು ಕಿಟಕಿ

ಒಂದು ಪುಟ್ಟ ಊರನಲ್ಲಿ ತುಂಬಾ ಮಕ್ಕಳಿದ್ದರು. ಅವರೆಲ್ಲರು ಒಂದು ಸ್ಥಳದಲ್ಲಿ ಆಟ ಆಡುತ್ತಿದ್ದರು. ಹಾಗೇ ಒಂದು ದಿವಸ ಎಲ್ಲರೂ ಕಣ್ಣಾಮುಚ್ಚಳೆ ಆಟಆಡುವಾಗ ಪಿಂಕಿ ಒಂದು ಮನೆಯ ಕಿಟಕಿಯ ಕೆಳಗೆ ಅಡಗಿದಳು. ಅಲ್ಲಿ ಅವಳಿಗೆ ಒಂದು ಶಬ್ದ ಕೇಳಿಸಿತು. ಅವಳು ಆ ಕಿಟಕಿಯನ್ನು ನೋಡಳು ಎಂದು ಎದ್ದಾಗ ರಾಮು ಬಂದು ಪಿಂಕಿ ಔಟ್ ಎಂದನು. ಹಾಗೇ ಸಂಜೆಯಾಗಿ ಎಲ್ಲರೂ ಮನೆಗೆ ಹೋದರು. ಅವಳ ಮನಸಲ್ಲಿ ಆ ಮನೆಯ ಒಳಗೆ ಯಾರು ಇರುಬಹುದೆಂದು ಯೋಚಿಸುತ್ತಾ ಇದ್ದಳು.

ಬೆಳಗ್ಗೆ ಆದಾಗ ಅವಳು ಶಾಲೆಗೆ ಹೋದಳು. ಶಾಲೆಯಿಂದ ಬರುವಾಗ ಆ ಮನೆಗೆ ಅವಳು ಮತ್ತು ಗೆಲತಿಯರು ಹೋಗಿ ನೋಡಿದರು. ಆಗ ಆ ಕಿಟಕಿಯ ಒಳಗಿನಿಂದ ಒಂದು ಹುಡುಗಿ ಕೂಗುವುದನ್ನು ಅವರು ನೋಡಿದರು. ಅವಳೊಡನೆ ಪಿಂಕಿ ಕೇಳಿದಳು "ನೀನು ಯಾಕೆ ಕೂಗುತ್ತಿದ್ದಾಯಾ " ಎಂದು ಕೇಳಿದಾಗ ಅವಳು "ನನ್ನ ಅಪ್ಪ ಅಮ್ಮ ನನ್ನನ್ನು ಇಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದಾರೆ" ಎಂದಳು. ಆಗ ಪಿಂಕಿ "ನಿನಗೆ ನಮ್ಮೊಟ್ಟಿಗೆ ಆಟಆಡಳು ಆಸೆ ಇದೆಯೇ " ಎಂದು ಕೇಳಿದಳು. ಆಗ ಅವಳು ಇದೆ ಎಂದಳು. ನಂತರ ಅವಳ ಅಮ್ಮ ಅಪ್ಪ ಬಂದಾಗ ಅವರೊಡನೆ ಪಿಂಕಿ ಮತ್ತು ಅವಳ ಗೆಲೆಯರು "ಇವಳನ್ನು ನಮ್ಮೊಟ್ಟಿಗೆ ಆಟಆಡಳು ಬಿಡುತ್ತೀರ" ಎಂದರು. ಆಗ ಅಮ್ಮ ಅಪ್ಪ "ಆಯಿತು ನಾನು ಅವಳನ್ನು ನಿಮ್ಮೊಟ್ಟಿಗೆ ಆಟಆಡಳು ಬಿಡುವ" ಎಂದರು. ಹಾಗೆ ಎಲ್ಲರು ಋಷಿಯಿಂದ ಒಟ್ಟಿಗೆ ಆಟಆಡಿದರು.

ನೀತಿ: ಮಕ್ಕಳಿಗೆ ಸ್ವಾತಂತ್ರ್ಯ ಇದೆ. ಅವರನ್ನು ಸ್ವತಂತ್ರ್ಯವಾಗಿ ಜೀವಿಸಳು ಬಿಡಬೇಕು.

ಮುಪೀದ.ಎಂ
೯ಎ ತರಗತಿ

ವೇಣುಗೋಪಾಲ ಕಾಸರಗೋಡು



ವೇಣುಗೋಪಾಲ ಕಾಸರಗೋಡು ಅವರು ನಾರಾಯಣ ಭಟ್ ಮತ್ತು ಅದಿತಿ ಅಮ್ಮನವರ ಪುತ್ರರಾಗಿ ೧೯೪೮ ನವೆಂಬರ್ ೧೦ರಂದು ಕಾರಡ್ಕದಲ್ಲಿ ಜನಿಸಿದರು. ನೀರ್ಜಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ, ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಪದವಿ ಪೂರೈಸಿ ಬಳಿಕ ಅದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇರಿದರು.

' ಗರಿಮುರಿದ ಹಕ್ಕಿಗಳು 'ಅವರ ಪ್ರಥಮ ಕವನ ಸಂಕಲನ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ನಿಮಗೆ ಕ್ಷಮೆಯಿಲ್ಲ ,ಕಾಸರಗೋಡು ಕವಿತೆಗಳು ಅವರ ಇತರ ಕವನ ಸಂಕಲನಗಳು. ಮಣ್ಣಿನ ಬೊಂಬೆ, ದೃಷ್ಟಿ ಪ್ರಶ್ನೆ, ಬಂಗಾರಾಂ ಶಿಲುಬೆ, ರಾಮಾಯಣ ಮೊದಲಾಗಿ ಹದಿನೈದು ನಾಟಕಗಳನ್ನು ವೇಣುಗೋಪಾಲ ಕಾಸರಗೋಡು ಅವರು ರಚಿಸಿದ್ದಾರೆ. ಈಚಿನ ಮಲೆಯಾಳ ಕವಿಗಳು ಮತ್ತು ಬಂಜರುಭೂಮಿ ಅನುವಾದ ಕೃತಿಗಳು.೨೫-೦೫-೨೦೦೫ರಂದು ಅವರು ನಿಧನ ಹೊಂದಿದರು.

ಮಂಜುಶ್ರೀ.ಎಂ
೯.ಎ.ತರಗತಿ

ಗಾದೆಗಳು

- 1)ಆಡುಮುಟ್ಟದ ಗಿಡವಿಲ್ಲ,ಗಾದೆ ಆಡದ ಜನರಿಲ್ಲ.
- 2)ಅಹಂಕಾರಕ್ಕೆ ಉದಾಸೀನವೇ ಮದ್ದು.
- 3)ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.
- 4)ಅನಿಷ್ಟಕ್ಕೆಲ್ಲ ಶನೇಶ್ವರನೇ ಮೂಲ.
- 5)ಅನ್ನ ದೇವರ ಮುಂದೆ ಇನ್ನು ದೇವರುಂಟೇ.
- 6)ಅಯ್ಯಾ ಎಂದರೆ ಸ್ವರ್ಗ,ಎಲವೋ ಎಂದರೆ ನರಕ
- 7)ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂತ ಬಂಧುವಿಲ್ಲ.
- 8)ಊಟ ಮಾಡಿದ ಮೇಲೆ ಜಾತಿ ಕೇಳಿದನಂತೆ.
- 9)ಜಾಣನಿಗೆ ಮಾತಿನ ಪೆಟ್ಟು,ದಡ್ಡನಿಗೆ ದೊಣ್ಣು ಪೆಟ್ಟು.
- 10)ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು.
- 11)ಸೋತು ಗಲ್ಲುವುದೇ ಮೇಲು.
- 12)ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
- 13)ನಾಳೆ ಎಂದವನ ಮನೆ ಹಾಳು

ಇತಿ,
ಮಂಜುಶ್ರೀ ಎಂ
9 ಎ ತರಗತಿ

ಕಂದನ ನಗು

ಅಳಬೇಡ ಕಂದಾ ಅಳಬೇಡ
ಅಮ್ಮ ಬರುವಳು ಬೇಗನೆ
ತಿಂಡಿ ತರುವಳು ಅಮ್ಮ ನಿನಗೆ
ಆ ಸಂತೋಷದಿಂದ ನಗುತಿರು

ಅತ್ತರೆ ಜೀವನಕೆ ಹಾಳು
ನಗುವುದೇ ಮುಂದಿನ ಬಾಳು
ಅಳುವನ್ನು ದೂರವಿರಿಸಿ ನೀ

ಎಂದೆಂದೂ ನಗುತಿರು

ಅಮ್ಮ ಬರುವಳು ಅಕ್ಕರೆಯಿಂದ
ಚಂದವಾದ ಕರೆಯಿಂದ
ಅತ್ತರೆ ಸಮಾಧಾನಿಸುವಳು ಅವಳು
ಅಳದಿರು ಕಂದಾ ಅಮ್ಮ ಬರುವಳು
ನೀ ನಗುತಿರು
ಮುದ್ದು ಕಂದಾ
ನಗುತಿರು



ಲಾವಣ್ಯ. ಪಿ.
೧೦.ಎ.ತರಗತಿ

ಭಾರತದ ಪ್ರಜೆಗಳು

ಭಾರತ ಪ್ರಗತಿಗಾಗಿ ಒಂದಾಗೋಣ

ಭಾರತ ಪ್ರಜೆಗಳಾಗೋಣ

ಭಾರತವೆಂದರೆ ರೋಮಾಂಚನ

ಭಾರತವೆಂದರೆ ಸ್ವಾತಂತ್ರ

ಭಾರತವೆಂದರೆ ನಮ್ಮಗೆ ಸ್ವಾಭಿಮಾನ

ಜಾತಿ,ಭೇದವಿಲ್ಲ ಇಲ್ಲಿ

ಏಕತೆಗೆ ಸಂಕೇತ ಈ ನಾಡು

ಇತಿಹಾಸದ ಪುಟದಲ್ಲಿ

ಎತ್ತಿ ಹಿಡಿದ ನಾಡು ಇದು

ಭಾರತ ಪ್ರಗತಿಗಾಗಿ ಒಂದಾಗೋಣ

ನಾವೆಲ್ಲರು ಭಾರತ ಪ್ರಜೆಗಳಾಗೋಣ



ಕಾವ್ಯಶ್ರೀ.ಯಂ

೧೦ಎ

ಮಕ್ಕಳು



ಮಕ್ಕಳೇ ಮನೆಯ ಮಾಣಿಕ್ಯ
ಚೆಲುವಿನ ಮುದ್ದಿನ ಮಕ್ಕಳೇ
ಮನೆಮನೆಯ ಅಂಗಳದಿ
ಅರಳಿರುವ ಹೂಗಳೇ

ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಕ್ಕಳು
ಮಾಹಿತಿ ವಿನಿಮಯ ತಂತ್ರಜ್ಞಾನದ ಅರಿವಿರುವ ಮಕ್ಕಳು
ಮಕ್ಕಳ ಮುಖದಲ್ಲಿ ಎಂದಿಗೂ
ಅರಳಿರುವ ಹೂಗಳು

ಆಕಾಶದಲ್ಲಿ ಹೇಗೆ ನಕ್ಷತ್ರಗಳು
ಹಾಗೆ ಭೂಮಿಯಲ್ಲಿ ಮಕ್ಕಳು
ಅಮ್ಮನ ಎದೆಯ ಹಾಲು ಕುಡಿಯುವ ಮಕ್ಕಳು
ಅಪ್ಪನ ಬೆವರಿಗೆ ನೆರಳಾಗಿರುವ ಮಕ್ಕಳು

ಇತಿ,
ಕಾರ್ತಿಕ್

ನನ್ನ ಕೃಷಿ

ಮಳೆಯು ಬರಲು
ನೆಲವ ಅಗೆದು
ಪಾತಿ ಮಾಡಿದೆ
ಬೆಂಡೆ ಸೌತೆ ಬೀಜಗಳನು
ಅಲ್ಲಿ ಹಾಕಿದೆ
ಬೀಜ ಮೊಳಕೆ ಒಡೆಯುವಾಗ
ಸೊಪ್ಪು ಹಾಕಿದೆ
ಗಿಡವಿ ಮೇಲೆ ಬರಲು ಬುಡಕೆ
ಬೂದಿ ಹಾಕಿದೆ
ಬೆಂಡೆ ಗಿಡವು ನೇರವಾಗಿ
ಮೇಲೆ ಬಂದಿತು
ಸೌತೆಬಳ್ಳಿ ನೆಲದ ಮೇಲೆ
ಹಬ್ಬ ತೊಡಗಿತು
ತಿಂಗಳೊಂದು ಕಳೆಯಲಿದೋ
ಹೂವು ಅರಳಿತು
ಮುಂದೆ ಕೆಲವು ದಿನಗಳಲ್ಲೆ
ಕಾಯಿಯಾಯಿತು
ಬೆಂಡೆಕಾಯಿ ಕೊಯ್ದು ನಾನು
ಸಾರು ಮಾಡಿದೆ
ಸೌತೆ ಕಾಯಿ ಕೊಯ್ದು ನಾನು
ಪಲ್ಯ ಮಾಡಿದೆ
ನೀವು ಕೂಡ ನನ್ನ ಹಾಗೆ
ಕೃಷಿ ಮಾಡಿರಿ
ಬೆಳೆದ ಬೆಳೆಯ ಗೆಳೆಯರೊಡನೆ
ಹಂಚಿ ತಿನ್ನಿರಿ



ಕಡಿಯ ಬೇಡವೋ ಮರವ

ಕಡಿಯ ಬೇಡವೋ ಮರವ
ಕಡಿಯ ಬೇಡವೋ
ಕಡಿಯ ಇರುವ ಕಾಡ
ಕಡಿದು ನಾಶ ಮಾಡಬೇಡ

ಕಾಡು ನಾಶವಾಗುವಂದು
ನೋಡು ಶಾಖ ಏರಿನಿಂದ
ನಾಡನೆಲದ ಜೀವ ಕೋಟಿ
ಪಡುವ ಪಾಡಿಗಿಲ್ಲ ಸಾಟಿ

ಪರಿಸರದಲಿ ಏರುಪೇರು
ಬರಲು ಬದುಕು ನುಚ್ಚುನೂರು
ಇರುವ ಗಿಡ ಮರಗಳನುಳಿಸು
ಹುರುಪಿನಿಂದ ಹೊಸತು ಬೆಳೆಸು

ಶುದ್ಧ ಗಾಳಿ, ಹಣ್ಣು, ಹೂವು
ಮದ್ದು ಸೌದೆ ಮೋಪು ಮೇವು
ಇದ್ದಲ್ಲ ಅಂಟು ರಾಳ ಗಂಧ
ವೃದ್ಧಿ ಮಳೆಯು ಕಾಡಿನಿಂದ



ಗೆಲತಿ

ಗೆಲತಿ ನಿನ್ನ ಬಿಟ್ಟು ನಾ ಹೇಗಿರಲಿ
ನಿನ್ನ ನೆನಪುಗಳು ಕಾಡುತಿದೆ ಎಂದೂ
ಯಾಕೆ ಬಿಟ್ಟೋದೆ ನನ್ನ
ಎಂದು ಬರುವೆ ನನ್ನ ಬಳಿ
ಕಾಯುವೆ ನಿನಗಾಗಿ ಎಂದೂ
ಒಲವಿನ ಉಡುಗೊರೆ ಕೊಡುವೆ
ನಿನಗಾಗಿ ಕಾಯುವೆನು ವರ್ಷವಿಡಿ
ಮನಸಿನ ಉಡುಗೊರೆ ಇದುವೆ
ನಿನಗಾಗಿ ಕಾಯುವೆ ಎಂದೆಂದಿಗೂ
ಮರೆಯಲಾರೆ ನಿನ್ನ ಕನಸಲೂ

ಹರ್ಷಿತ.ಎ
೧೦ ಎ.ತರಗತಿ

ನಾನೊಂದು ಹಕ್ಕಿಯಾಗಿದ್ದರೆ

ನಾನೊಂದು ಹಕ್ಕಿಯಾಗಿದ್ದರೆ
ವಿಶಾಲವಾದ ಆಗಸದಲ್ಲಿ ಹಾರಾಡುವ
ಕಾಡುಮೇಡುಗಳಲ್ಲಿ ಅಲೆದಾಡುವ
ಭಾಗ್ಯವಂತೆಯು ನಾನಾಗಿರುತ್ತಿದ್ದೆ
ನಾನೊಂದು ಹಕ್ಕಿಯಾಗಿದ್ದರೆ
ಮರಿಗಳನ್ನು ಸಾಕಿ ಸಲಹುವ
ಅವುಗಳಿಗೆ ರಕ್ಷಾ ಕವಚವಾಗುವ



ತಾಯಿ ಹಕ್ಕಿಯು ನಾನಾಗಿರುತ್ತಿದ್ದೆ

ನಾನೊಂದು ಹಕ್ಕಿಯಾಗಿದ್ದರೆ
ಜಾತಿ ಬೇಧವ ಮರೆವ
ಸದ್ಗುಣವ ಮೆರೆವ
ನಿಸ್ವಾರ್ಥಿ ಹಕ್ಕಿಯು ನಾನಾಗಿರುತ್ತಿದ್ದೆ

ನಾನೊಂದು ಹಕ್ಕಿಯಾಗಿದ್ದರೆ
ತನ್ನ ಪಾಡಿಗೆ ತಾನು ಬದುಕುವ
ಬಳಗಕ್ಕೆ ರಕ್ಷಣೆ ನೀಡುವ
ರಕ್ಷಕ ಹಕ್ಕಿಯು ನಾನಾಗಿರುತ್ತಿದ್ದೆ

ದಿಶಾ .ಪಿ.ಎಸ್
೧೦.ಎ.ತರಗತಿ

ಸಂಜೆ

ತಣ್ಣನೆ ಗಾಳಿ ಬೀಸಿರಲು
ಆಗಸ ಕೆಂಪಗೆ ಹೊಳೆದಿರಲು
ರಂಗು ರಂಗಿನ ಬಣ್ಣವೇರಲು

ಹಕ್ಕಿಗಳೆಲ್ಲ ಚಿಲಿಪಿಲಿಗುಟ್ಟುತ್ತ
ತಮ್ಮ ಗೂಡಿಗೆ ಪಯಣಿಸಲು |
ರೆಕ್ಕೆ ಪುಕ್ಕಗಳ ಬಡಿದೆಬ್ಬಿಸುತ್ತ
ಬಾನೆತ್ತರದಿ ಹಾರಾಡಿರಲು ||



ದನಗಳು ಅಂಬಾ ಎನ್ನುತ
ಕರುಗಳನ್ನೆಲ್ಲಾ ಅರಸುಸ ನಡೆಯುತ |
ಮನಸಾರೆ ಮೇಯುತ ದಣೆಯುತ
ಹಟ್ಟಿಯ ಕಡೆಗೆ ಹೊರಟಿರಲು ||

ಕೆಂಬಣ್ಣದಿ ಸೂರ್ಯನು ಮುಳುಗ
ಪ್ರಕೃತಿಯ ಬೆರಗನು ಮನಗಾಣುತಲಿ |
ದಿನನಿತ್ಯದ ಈ ಜೀವನಚಕ್ರ
ನಾಳೆಯ ಸುಂದರ ದಿನಗಳ ಕಾತರ! ||

ಹಗಲಿನಂತೆ ಇರುಳದು ಸತ್ಯ
ಜೀವನ ಪಾಠದಿ ಇಹುದದು ನಿರಂತರ |
ಸಂತಸದಿ ನೀ ಹಿಗ್ಗದಿರು ದುಗುಡವು
ಸಹಜವೇ ಎಂದು ಅರಿತಿರು ||

ಪರಿಸರ ಪ್ರೇಮಿಯು ಆಗಿರು ಮಾನವ
ಅರಿತು ಬದುಕಿದೊಡೆ ನಿನಗಿದು ಸ್ವರ್ಗ |
ಇನ್ನಾದರೂ ನೀ ತಿಳಿದಿರು
ಸುಂದರ ಬದುಕನು ಸಾಗಿಸುತಿರು ||

- ಆಕಾಶ್.ಸಿ

ಮಕ್ಕಳು



ಪ್ರಕೃತಿಯಲ್ಲಿ ನಲಿಯುವ ಮಕ್ಕಳೇ
ಪ್ರಕೃತಿಯ ಸೊಬಗನ್ನು ಆಸ್ವಾದಿಸುವ ಮಕ್ಕಳೇ
ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಮಕ್ಕಳೇ
ಮಾವಿನ ಮರದಲ್ಲಿ ಆಟವ ಆಡಿ
ಮಾವಿನ ಹಣ್ಣನ್ನು ತಿಂದು ಬೆಳೆದು
ಸಂಕಟ ಬಂದರೆ ನಗುತ ಕಳೆದರು

ಚಂದ್ರನ ಬೆಳಕಿನ ಹಾಗೆ ಹೊಳೆಯುವ ಮಕ್ಕಳು
ಅಪ್ಪನ ಕಷ್ಟವನ್ನು ನಗುತ ಕಳೆಯುವ ಮಕ್ಕಳು
ಅಪ್ಪ ಅಮ್ಮನ ಮಡಿಲಲ್ಲಿ ನಲಿಯುವ ಮಕ್ಕಳು

ಇತಿ,
ವಿಷ್ಣುಪ್ರಸಾದ್ ಸಿ

ಚಿಣ್ಣರು



ಚಿನ್ನದಂತಿಹರು ಚಿಣ್ಣರು
ಸಂತೋಷವ ತುಂಬುವರು
ಚಿಲಿಪಿಲಿಯ ಶಬ್ದ ಮಾಡುವರು ||೧||

ಅಮ್ಮನ ಮಡಿಲಲಿ ಬೆಳೆಯುವರು
ಗುರುಗಳಿಂದ ಪಾಠ ಕಲಿಯುವರು.
ಸಂತೋಷದಿ ಎಂದು ಕುಣಿಯುವವರು ||೨||

ದೇವರ ವರವವರು
ದೇವರ ನಗುವವರದು
ಖುಷಿಯನುಭವವ ತರುವ ಚಿಣ್ಣರದು ||೩||

ಕಣ್ಣನ್ನು ಬೆರಗು ಗೊಳಿಸುವರು
ಮನಸ್ಸಿಗೆ ಆನಂದ ತುಂಬುವರು
ಎಲ್ಲರ ಪ್ರೀತಿಗೆ ಪಾತ್ರರಾಗುವರು ||೪||

ದೀಕ್ಷಿತ.ಜಿ
೧೦.ಎ.ತರಗತಿ

ಮಕ್ಕಳೇ ಮನೆಗೆ ಮಾಣಿಕ



ಮಕ್ಕಳೇ ಮನೆಗೆ ಮಾಣಿಕ
ಮಕ್ಕಳಿಲ್ಲದ ಮನೆ ಇಲ್ಲ
ಮಕ್ಕಳು ದೇವರ ರೂಪ

ಮಕ್ಕಳೇ ಒಟ್ಟಾಗಿ ಶಾಲೆ ಬನ್ನಿ
ಒಂದಾಗಿ ಆಡೋಣ ನಾವು
ಋಷಿಯನು ತರುವ ಈ ಭೂಮಿಗೆ

ಹೃದಯವನ್ನು ಅರಿತು ಒಂದಗೋಣ
ಜಾತಿ ಮತ ಭೇದವಿಲ್ಲದೆ ಇರೋಣ
ಪ್ರೀತಿಯಿಂದ ಕೂಡಿ ಬದುಕೋಣ

ಒಂದೇ ಮನೆಯ ಮಕ್ಕಳಂತೆ
ಒಂದೇ ತಾಯಿಯ ಮಕ್ಕಳಂತೆ
ಕೂಡಿ ಆಡಿ ಬಾಳೋಣ ಈ ಜಗದೊಳಗೆ
ಚೈತ್ರ.ಜಿ
೧೦.ಎ.ತರಗತಿ

ಪ್ರಕೃತಿ




ಪ್ರಕೃತಿ ಎಂಬುದು
ಸುಂದರ
ಚಂದ ಎಂಬ
ಮಂದಾರ

ಪ್ರಾಣಿ ಇದೆ ಪಕ್ಷಿ ಇದೆ
ಆಟವಿದೆ ಪಾಠವಿದೆ
ಇದರೆಲ್ಲರಡೆಯಲ್ಲಿ
ಕಾಣಬಹುದು ಕನಸು

ಇದೆಲ್ಲವಿದ್ದರೆ ಪ್ರಕೃತಿ ಸುಂದರ
ನೀಲಿ ಎಂಬ ಸಾಗರ
ಇದುವೇ ನಮ್ಮ
ಪ್ರಕೃತಿ

ಅಶ್ವಿತ.ಎ
೯ ಎ.ತರಗತಿ

ಕುವೆಂಪು



ರಾಷ್ಟ್ರಕವಿ ಕುವೆಂಪು ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯಲ್ಲಿ ೧೯೦೪ ಡಿಸೆಂಬರ್ ೨೯ರಂದು ಜನಿಸಿದರು.ತಮ್ಮ ಪ್ರಾಥಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಪೂರೈಸಿ ಪ್ರೌಢಶಾಲಾ ಶಿಕ್ಷಣದಿಂದ ಹಿಡಿದು ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು.ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ,ನಾಟಕಕಾರ,ವಿಮರ್ಷಕ ಮತ್ತು ಚಿಂತಕ ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ.ಕವಿ ಬೇಂದ್ರೆಯವರಿಂದ 'ಯಾಗದ ಕವಿ ಜಗದ ಕವಿ 'ಎನಿಸಿಕೊಂಡವರು.ಕನ್ನಡದ ಎರಡನೆಯ ರಾಷ್ಟ್ರಕವಿ,ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತರ್ನಾಟಕ ರತ್ನ,ಪಂಪ ಪ್ರಶಸ್ತಿ ಮೊದಲ ಬಾರಿಗೆ ಪಡೆದವರು.ಕಥನ ಕವನಗಳು,ಕಲಾ ಸುಂದರಿ,ನವಿಲು, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ ೩೦ಕ್ಕೂ ಹೆಚ್ಚು ಕಾವ್ಯ ಕೃತಿಗಳನ್ನು ನೀಡಿದ್ದಾರೆ.ಇವರು ನವೆಂಬರ್ ೧೧,೧೯೯೪ರಂದು ಇಹಲೋಕ ತ್ಯಜಿಸಿದರು.

ಇತಿ,
ಆಶ್ರಿತ ಎಂ

ಗಾಡೆಗಳು

- 1)ತುಂಬಿದ ಕೊಡ ತುಳುಕುವುದಿಲ್ಲ.
- 2)ಶಕ್ತಿಗಿಂತ ಯುಕ್ತಿ ಮೇಲೆ.
- 3)ವೇದ ಸುಳ್ಳಾದರೂ,ಗಾಡೆ ಸುಳ್ಳಾಗದು.
- 4)ಉಪ್ಪಿಗಿಂತ ರುಚಿಯಿಲ್ಲ,ತಾಯಿಗಿಂದ ಬಂಧುವಿಲ್ಲ.
- 5)ಕೈ ಕೆಸರಾದರೆ ಬಾಯಿ ಮೊಸರು.
- 6)ಇಂದಿನ ಸೋಲು,ನಾಳೆಯ ಗೆಲುವು.
- 7)ಜಾಣನಿಗೆ ಮಾತಿನ ಪೆಟ್ಟು,ಕೋಣನಿಗೆ ದೊಣ್ಣೆ ಪೆಟ್ಟು.
- 8)ಮಾತು ಬಲ್ಲವನಿಗೆ ಜಗಳವಿಲ್ಲ,ಊಟ ಬಲ್ಲವನಿಗೆ ರೋಗವಿಲ್ಲ.
- 9)ಮಾತು ಬೆಳ್ಳಿ ಮೌನ ಬಂಗಾರ.
- 10)ಮಂಗನ ಕೈಗೆ ಮಾಣಿಕೈ ಕೊಟ್ಟ ಹಾಗೆ.
- 11)ಅಳಿವುದೇ ಕಾಯ ಉಳಿಯುವುದೇ ಕೀರ್ತಿ.
- 12)ಅಂಗೈ ಹುಣ್ಣಿಗೆ ಕನ್ನಡಿ ಯಾಕೆ.
- 13)ಅಂದು ಬಾ ಅಂದ್ರೆ ಮಿಂದು ಬಂದ.
- 14)ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
- 15)ಅತಿಯಾದ ಅಮೃತವೂ ವಿಷ.

ಇತಿ,
ಆಶ್ರಿತ.ಎಂ

ದೇಶ ಪ್ರೇಮ

ಭಾರತ ದೇಶವು ನಮ್ಮಯ ದೇಶವು
ಜನ ಮಹಾತ್ಮರು ಆಳಿದ ದೇಶವು
ಹಿಂಸ ದ್ವೇಷವ ಅರಿಯದ ದೇಶವು
ಆಗಿದೆ ನಮ್ಮ ಭಾರತವು

ನೀತಿಯ ಮಾರ್ಗವ ಕಲಿಸುತಲಿ
ಸತ್ಯ ಧರ್ಮವನು ಉಳಿಸುತಲಿ
ದೇಶದ ಜನತೆಯ ಕಾಯುತಲಿ
ನಮ್ಮ ದೇಶವ ಸ್ಮರಿಸುತಲಿ

ಸತ್ಯಗ್ರಹವನು ನಡೆಸುತಲಿ
ಶತ್ರು ದೇಶವ ವಧಿಸುತಲಿ
ದೇಶದ ಹೆಸರನು ಉಳಿಸುತಲಿ
ಹೆಮ್ಮೆಯಿಂದ ಸಾಗುತಲಿ

ಅಮೃತ.ಯಂ
೧೦ ಎ ತರಗತಿ

അമ്മ തന് തലോടല്

അമ്മ തന് തലോടല് മക്കള്ക്ക് കിട്ടിയ പൊന്തൂവലായി
തൂവലിന് അറ്റം മുറിഞ്ഞൊരാക്കാലം തേങ്ങലായിന്നും പടിത്തുണ്ണില്(2)
കൊഞ്ചലിന് കാലമതു തേങ്ങലായി മാറി
മുറിവേറ്റ പക്ഷിയെപ്പോലവള്ലലിഞ്ഞു(2)
കൊഞ്ചലിന് മുറിവേറ്റ രാത്രികളതുമാറി

സമ്പത്തും സമൂഹവും
മധ്യകാല ഇന്ത്യയിൽ

"ലോകമെമ്പടുംമുള്ള വ്യാപാരത്തിലൂടെ വിനിമയം ചെയ്യപ്പെട്ട വെള്ളിയും സ്വർണവും ഒടുവിൽ എത്തിച്ചേരുന്നത് ഇന്ത്യയിലാണ്. അമേരിക്കൻ വൻകരയിൽനിന്ന് യൂറോപ്യർ ശേഖരിച്ച സ്വർണവും വെള്ളിയും കച്ചവടത്തിലൂടെ തുർക്കിയിലും പേർഷ്യയിലും എത്തുന്നു. അവസാനം അവിടെനിന്ന് ഹിന്ദുസ്ഥാനിലേക്കും"

-ജിയോവനി സെരായി

തീർത്ഥ .എ. എസ്
അർച്ചന. ജി. നായർ
9B

പുക്കളൊക്കെയും
വാക്കുകളാകുമ്പോൾ

ഒരു തള്ളക്കിളിയരുമകുഞ്ഞുങ്ങൾ-
കിരയുമായിതാ തിടുകത്തിൽ പറ-
ന്നണയുന്നു, പെട്ടന്നവൾ നടുന്നു! നടുന്നു!
പിടയുന്നു! ചുറ്റിപ്പറന്നുഴലുന്നു!
അവളുടെ വിളി മനുഷ്യഭാഷയിൽ
ഇതായിരിക്കാമെന്നനിക്കു തോന്നുന്നു:
നിങ്ങളെൻ ലോകത്തെത്തന്നു ചെയ്തു?

നിങ്ങളെൻ ലോകത്തെത്തന്നു ചെയ്തു?
(സുഗതകുമാരി)

അനാഥകിളി

കിളിയേ നിന്ന് ചുവന്ന അധരം എന്തേ
അഭംഗികൾ ചേർന്നതായി പോയി .
വെയിൽ ഉദിക്കും നേരം മുമ്പേ
വയലോരത്ത് കതിരുകൾ വിടരണ
നേരം അനാഥ കിളിയേപോലെ
ഇലകൾ പൊഴിയണ മരക്കൊമ്പിൽ.
ഒരു നൂൽ പൊട്ടിയ പട്ടം പോലെ
ആകാശത്തെയും പറന്നു ഒരു
അനാഥ കിളിയായി

അർച്ചന.ജി.നായർ
തീർത്ഥ.എ.എസ്
9b

അതേ പ്രാർഥന

വസന്തത്തോടർമ്മിച്ചതു വെറുതെയായില്ല , തേന്മാ -
വടിമുടി പൂങ്കുലകളണിഞ്ഞു നിന്നു.

ഒരു പൂവും കൊഴിയാതെയുണ്ണികൾ വിരിഞ്ഞു, പിന്നീ
ടൊരുണ്ണിയും പിഴയ്ക്കാതെ വളർന്നുവന്നു.

സമൃദ്ധി മുറ്റിടുതോറും കുനിയുകെന്നറിവുറ്റാ-
രനധ്യായം പരിചിച്ഛിതതിനെച്ചൂണ്ടി.

വേനൽ ചുഴന്നുതീയുതിയതിൻ നിക്ഷേപമോരോന്നും

മാണിക്യരത്നങ്ങളാകാൻ മുതിർന്നേയുള്ളൂ

ആയിരമണ്ണാർക്കണ്ണന്മാർ പാഞ്ഞുകേവീ കൊമ്പുകളി-

വൈഷ്ണവ്.എം

